

ಭೋಗದ ತ್ಯಾಗಕ್ಕೆ ಯೋಗ ಅಗತ್ಯ

ಯೋಗ ಮಂದಿರದ ವಾರ್ಷಿಕೋತ್ಸವದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಪ್ರಜಾವಾಣಿ ವಾರ್ತೆ

ಶಿರಸಿ: ಮೋಕ್ಷಕ್ಕೆ ತಡೆಯಾಗುವ ಭೋಗದ ತ್ಯಾಗಕ್ಕೆ ಯೋಗದ ಅಗತ್ಯತೆ ಇಂದು ಸಾಕಷ್ಟಿದೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಶನಿವಾರ ನಗರದ ಯೋಗ ಮಂದಿರದ 27ನೇ ವಾರ್ಷಿಕೋತ್ಸವದ ಸಾನ್ನಿಧ್ಯವಹಿಸಿ ಅಶೀರ್ವಚನ ನುಡಿದರು. ಮನುಷ್ಯನ ಒಳಗಿರುವ ಭೋಗಾಭಿಲಾಷೆ ಪರಿಹರಿಸದಿದ್ದರೆ ಮೋಕ್ಷದ ದಾರಿ ಸಿಗದು. ಅನೇಕ ರೋಗಗಳಿಗೆ ಭೋಗದ ಆಸೆಯೇ ಕಾರಣ. ರೋಗಿ ನಿರೋಗಿ ಅಗಲು ಭೋಗದ ಆಸೆ ಬಿಡಬೇಕು. ಭೋಗದ ಅತಿರೇಕದಿಂದ ಸಾಮಾಜಿಕ ಸಮಸ್ಯೆಯೂ ಆಗುತ್ತದೆ ಎಂದರು.

ಒಂದಷ್ಟು ಭೋಗದ ತ್ಯಾಗಕ್ಕೆ ಮಿತಿ ಹಾಕಿಕೊಳ್ಳಲು ಯೋಗ ಬೇಕು. ನಿತ್ಯ ಪ್ರಾಣಾಯಾಮ, ಯೋಗಾಸನ ಮಾಡಿದರೆ ಇಂದ್ರಿಯಗಳು ನಿಯಂತ್ರಣಕ್ಕೆ ಬರುತ್ತದೆ. ಭೋಗದ



ಶಿರಸಿಯ ಯೋಗ ಮಂದಿರದಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ವಿ.ಪಿ.ಹೆಗಡೆ ವೈಶಾಲಿ ದಂಪತಿಯನ್ನು ಸನ್ಮಾನಿಸಿದರು

ಅಭಿಲಾಷೆ ಕೂಡ ಬಿಡಬೇಕು ಎಂದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ವೈಶಾಲಿ ವಿ.ಪಿ. ಹೆಗಡೆ, ಪರಿಸರ ಬರಹಗಾರ ಶಿವಾನಂದ ಕಳವೆ ಅವರನ್ನು ಈ ವೇಳೆ ಸ್ವಾಮೀಜಿ ಸನ್ಮಾನಿಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ

ವಿ.ಎನ್.ಹೆಗಡೆ ಬೊಮ್ಮನಳ್ಳಿ, ಶಾಂತಾರಾಮ ಬಂಡಿಮನೆ, ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ ಉಪಾಧ್ಯ, ಕಾರ್ಯದರ್ಶಿ ಸಿ.ಎಸ್. ಹೆಗಡೆ, ನಗರ ಭಾಗ ಪರಿಷತ್ ಅಧ್ಯಕ್ಷ ದಾಮೋದರ ಭಟ್, ಕಾರ್ಯದರ್ಶಿ



ಯೋಗ ಮಂದಿರ ವಾರ್ಷಿಕೋತ್ಸವದಲ್ಲಿ ಶಿವಾನಂದ ಕಳವೆ ಅವರನ್ನು ಸ್ವರ್ಣವಲ್ಲೀ ಸ್ವಾಮೀಜಿ ಸನ್ಮಾನಿಸಿದರು

ಸಿ.ಎಂ.ಹೆಗಡೆ, ಮಾತೃ ಮಂಡಳಿಯ ಅಧ್ಯಕ್ಷ ಸುನಂದಾ ಭಟ್, ಕಾರ್ಯದರ್ಶಿ ಹೇಮಾ ಹೆಗಡೆ ಇದ್ದರು. ವಿ.ಶಂಕರ ಭಟ್ಟ ಉಂಚಳ್ಳಿ, ಶ್ರೀಕಾಂತ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಭಾರತಿ ಹೆಗಡೆ ಬೊಮ್ಮನಳ್ಳಿ ನಿರ್ವಹಿಸಿದರು.

ಸರ್ಕಾರಿ ಕಾರ್ಯದರ್ಶಿ